



‘ಇಲ್ಲ’ ಅಂತ ಕೈಯಾಡಿದ್ದಳು. ಇಂಥವರೂ ಇರುತ್ತಾರಾ, ಮನೆಯಲ್ಲಿ ರಂಗೋಲಿಪ್ಪಡಿ ಇಟ್ಟುಕೊಳ್ಳಬಂದರು? ಎಂದು ಸರೋಜನಿಗೆ ಆಶ್ಚರ್ಯವಾಗಿತ್ತೇನೋ. ಒಂದು ಕೆಲಸ ತೆಗ್ಗಿತು ಎಂದು ಸುಮ್ಮನಿರುವ ಜಾಯಿಮಾನದವರ್ಲಲ್ಲ ಸರೋಜ. ತಾನೇ ಮನೆಯಿಂದ ಪಳ್ಳಿಕ್ಕೊ ಕವರಿನಲ್ಲಿ ರಂಗೋಲಿ ತಂದಿಟ್ಟುಕೊಂಡಿದ್ದಳು.

‘ರಂಗೋಲೀ... ಕಲರ್ ಕಲರ್ ರಂಗೋಲೀ... ಅಂತ ದಿನಾ ಮನೆ ಮುಂದೆ ಕೊಗೊಂಡು ಹೋಗುಆರೆ. ತೆಗೆದಿಟ್ಟೊಳ್ಳಿ ಸಣ್ಣಮಾಡ್ಯಾ’ ಎನ್ನುವ ಅವಳ ಮಾತನ್ನು ಭಾಮ ಈಚೆ ಕೀರಿಯಿಂದ ಕೇಳಿ ಆಚೆ ಕೀರಿಯಿಂದ ಹೋರಬಿಟ್ಟೆ ಮೇಲೆ ರಂಗೋಲಿ ಖಾಲಿಯಾಗದಂತೆ ಹೊಂದಿಸಿಟ್ಟುಕೊಳ್ಳುವ ಜವಾಬಾರಿ ಅವಳೇ ಹೊತ್ತಿದ್ದಳು. ಹಬ್ಬ ಹರಿದಿನ ಅಂದರೆ ರಂಗೋಲಿ ಮತ್ತೆಪ್ಪು ಆಕರ್ಷಕವಾಗಿ ಮತ್ತೆಪ್ಪು ದೊಡ್ಡದಾಗಿ, ಬಣ್ಣ ತುಂಬಿಕೊಳ್ಳುತ್ತಿತ್ತು. ಸರೋಜ ಎಪ್ಪು ಚಂದವಾಗಿ ರಂಗೋಲಿ ಹಾಕುತ್ತಿದ್ದಳು ಅಂದರೆ ದಾರಿಯಲ್ಲಿ ಹೋಗುವ ಹೆಗೆಳಿಯರು ಅರೆನಿಮಿಷ ನಿಂತು ಗಮನಿಸಿ ಹೋಗುವಪ್ಪು. ಕ್ಕಿತ್ತೋಟದಲ್ಲಿನ ಮಲ್ಲಿಗೆ, ಗೌರಕೆ ಮುಂತಾದ ಹಾಗಳನ್ನು ಕಿತ್ತು ಮಾಲೆ ಕಟ್ಟಿಪ್ಪುವಪ್ಪು ಪುರಸ್ಕೊಳ್ಳಿಲ್ಲದವರು ಗುಲಾಬಿ ಅರಳಿದ್ದ ಕಂಡರೆ ಹಿಂದೆ ಮುಂದೆ ನೋಡುತ್ತಿರಲಿಲ್ಲ. ದಂಟನ ಸಮೇತ ಕಿತ್ತು ಮುದಿದುಕೊಂಡರಷ್ಟೇ ಅವಳಿಗೆ ತೃಷ್ಣಿ. ಭಾಮನ ಮಾತು ಅಂದರೆ ಅವಳಿಗೆ ಸಣ್ಣ ಹುಡುಗಿ ಎಂಬ ಅಸದ್ದೆಯೋ, ತಾತ್ತಾರವೋ ಏನೋ ಒಂದು. ಹಾವಿನಂತೆ ತನ್ನಪ್ಪನನ್ನು ಅಮಾಯಿಕ ಮಕ್ಕಳ ಕೈಯಿಂದ ಕಿತ್ತುಕೊಂಡಳೇ ಸರೋಜ? ನಡುವಯಸ್ಸನ, ಮೈ ಬಗ್ಗಿಸಿ ದುಡಿಯುವದರ